

THE SOUTH INDIA PAPER MILLS LIMITED

Regd. Office & Factory: Chikkayana Chatra, Nanjangud - 571 302, Karnataka State, India Corporate & Marketing Office: #1205/1206, Prestige Meridian II, M.G Road, Bangalore - 560 001.

Ref: Stock- Ex / 2022/ 2157

17.11.2022

BSE Limited

25th Floor, Phiroze Jeejeebhoy Towers Dalal Street Mumbai 400 001 Tel: (022) 2272 1233/34

Dear Sir,

Sub: Newspaper Advertisement under Regulation 47 of SEBI (Listing Obligations and Disclosure Requirements) Regulations, 2015 for Unaudited Financial Results for the Quarter / Half year ended 30th September 2022

Ref: Scrip Code 516108

Pursuant to Reg. 47 of SEBI (Listing Obligations and Disclosure Requirements) Regulations, 2015, we are enclosing herewith the Newspaper Advertisements of Unaudited Financial Results for the Quarter ended 30th September 2022, published in Business Standard and Vishwavani on 16.11.2022.

Thanking you,
Yours faithfully
For THE SOUTH INDIA PAPER MILLS LTD

VIDYA BHAT Digitally signed by VIDYA BHAT Date: 2022.11.17 11:56:59 +05'30'

Vidya Bhat Company Secretary ACS 29436

Encl: As above

SIPM

E-mail: marketing@sipaper.com Grams: PAPERMILLS Website: www.sipaper.com

केनरा बैंक Canara Bank सिंबिकेट Syndicate Nagaon Branch(15487)

POSSESSION NOTICE [SECTION 13(4)] (For Immovable property) hereas the undersigned being the Authorised Officer of the Canara Bank, Nagaor appointed under Securitisation And Reconstruction of Financial Assets and Enforcemen f Security Interest Act, 2002 (Act 54 of 2002) (hereinafter referred to as "the Act") and in xercise of powers conferred under Section 13 (12) read with Rule 3 of the Security Interest (Enforcement) Rules 2002, issued a Demand Notice Dated 01/08/2022 calling upon the Borrower, Mr.Vilas Pandurang Patil Flat No. 201, Anusaya Building, Nagaon Gospada, Mhatawali, Uran, Maharashtra Pin - 400702, to repay the amount mentioned in the notice, being Rs. 7,93,875.30/- (Rupees Seven lacs Ninety Three Thousand Eight Hundred Seventy Five and Paisa Thirty Only) as on 01/08/2022 plus interest due and

other cost within 60 days from the date of receipt of the said notice. The Borrower / Guarantor having failed to repay the amount, notice is hereby given to the Borrower and the public in general, that the undersigned has Taken Possession of the property described herein below in exercise of powers conferred on him / her under section 13 (4) of the said Act, read with Rule 8 & 9 of the said Rule on this 11th November 2022. The Borrower in particular and the public in general are hereby cautioned not to deal with the property and any dealings with the property will be subject to the charge of Canara Banl Nagaon for an amount of Rs. 7,93,875.30/- (Rupees Seven lacs Ninety Three Thousand Eight Hundred Seventy Five and Paisa Thirty Only) The Borrower's attention is invited to the rovisions of Section 13 (8) of the Act, in respect of time available, to redeem the secured issets.

Description of the Immovable Property

All part & Parcel of Building (Flat) in the Name of Mortgagor Mr. Vilas Pandurang Patil. Flat No. - 201, admeasuring 54.40 Sq.Mts Carpet Area and 73.57 Sq.Mts Builtup Area Second Floor, Building Name "Anusaya Apartment", Survey No. 39, Hissa No.1A, Mhatavali Taluka-Uran, District - Raigad, Pin - 400702 .

Date: 11.11.2022 Place: Nagaon

Authorised Officer, Canara Banl

1. Mr. Pramod Vitthal Thakur (Guarantor) H.No.714 ,Mandal Ali, Nagaon, Uran, Raigad

THE SOUTH INDIA PAPER MILLS LIMITED CIN: L85110KA1959PLC001352

	Regd. Office: Chikkayana Chatra, Nanjangud - 571 302 Karnataka State								
⊢	₹. In Lakhs except per share data								
I	STATEMENT OF UNAUDITED F								
⊢	FOR THE QUARTER / HALF YEAR ENI	JED 30th 8	SEPTEMBE	-R 2022					
SI No	Particulars	Quarter Ended 30-09-2022	Six Months Ended 30-09-2022	Quarter ended 30-09-2021					
1.	Total income from operations	7,519.33	15,571.00	7,463.88					
2.	Net profit for the period (before Tax,								
	Exceptional and / or Extraordinary Items)	(876.42)	(849.37)	550.17					
3.	Net profit for the period before Tax,								
	(after Exceptional and / or Extraordinary Items)	(876.42)	(849.37)	550.17					
4.	Net Profit for the period after tax,(after								
	exceptional and / or extraordinary items)	(656.57)	(651.37)	409.17					
5.	Total comprehensive Income for the period								
	[comprising profit for the period (after tax)								
	and other comprehensive income (after tax)]	(656.57)	(651.37)	409.17					
6.	Equity Share Capital	1,500.00	1,500.00	1,500.00					
7.	Reserves (excluding Revaluation Reserve as								
	shown in the Audited Balance Sheet of	19,064.88	19,064.88	17,048.82					
	previous the year) under Other Equity	(as on 31-03-2022)	(as on 31-03-2022)	(as on 31-03-2021)					
8.	Earnings Per Share (of Rs. 10/- each) in Rs.								
	Basic :	(4.38)	(4.34)	2.73					
	Diluted :	(4.38)	(4.34)	2.73					

. The above is an extract of the detailed format of Quarterly/half yearly Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the Quarter / Half year ended 30th Sept 2022 are available of the website of BSE Limited at www.bseindia.com & Company's website www.sipaper.com By Order of the Board

Place: Naniangud Date: 14-11-2022

MANISH M PATEL MANAGING DIRECTO

REFORE THE NATIONAL COMPANY LAW TRIBUNAL MUMBALBENCH COMPANY SCHEME PETITION NO. C.P. (CAA) 197/2022 CONNECTED WITH **COMPANY SCHEME APPLICATION NO. 210/2022**

In the matter of the Companies Act. 2013: AND In the matter of Sections 230 to 232 and other applicable provisions of the

Companies Act, 2013;

AND In the matter of Composite Scheme of Amalgamation involving Merger of Priyank Mercantile Limited ("Petitioner Transferor Company 1") and Deepak Agro

Solutions Limited ("Petitioner Transferor Company 2") and Robust Marketing Services Private Limited ("Petitioner Transferee Company") with their respective Shareholders and Creditors ("Scheme"). Privank Mercantile Limited a Company incorporated under the provisions of

Companies Act 1956 having its registered office at Sai Hira, Survey No. 93, Mundhwa, Pune - 411036, Maharashtra, India (CIN: U99999PN1984PLC034751) Deepak Agro Solutions Limited,

a Company incorporated under the provisions of Companies Act. 1956 having its registered office at Sai Hira, Survey No. 93, Mundhwa, Pune - 411036, Maharashtra, India (CIN: U24129MH1996PLC099312)

Robust Marketing Services Private Limited a company incorporated under the provisions of Companies Act, 1956 having its registered office at Flat No. 502, 5th Floor, Sterling Heritage, Plot No. 388, Sankara Mattam Road, Matunga (Cr) Mumbai Maharashtra- 400019, India (CIN: U65990MH1994PTC082655)

. Petitioner Transferee CompanyCollectively known as the Petitioner Companie

Petitioner Transferor Company

Petitioner Transferor Company 2

NOTICE OF HEARING OF PETITION Take notice that the above referred petition filed under Sec. 230-232 of the Companies Act, 2013 for sanctioning the Composite Scheme of Amalgamation involving Merger of Priyank Mercantile Limited, the Transferor Company 1 and Deepak Agro Solutions Limited, the Transferor Company 2 and Robust Marketing Services Private Limited, the Transferee Company presented by the Petitione Companies on 6th October, 2022was admitted on 14th October, 2022and that the said petition is fixed for final hearing before the National Company Law Tribuna Mumbai bench on Monday, 8th December, 2022.

Any person desirous of supporting or opposing the said Petition should send to the Petitioner's Advocate notice of his/her intention signed by him or his advocate, with his name and address, so as to reach the Petitioner's Advocate not later than two days before the date fixed for the hearing of the petition. Where he/she seeks to oppose the petition, the grounds for opposition or a copy of his affidavit shall be furnished with such notice.

Copies of the petitions will be furnished to any person requiring the same of payment of prescribed charges for the same.

Advocate for the Petitioner Companie M/S HEMANT SETHI & CO 309, New Bake House Maharashtra Chamber of Commerce Lane

Kala Ghoda, Fort, Mumbai - 40000 Dated this 16th day of November, 2022

Returning Officer

THE BARC EMPLOYEES CO-OPERATIVE CREDIT SOCIETY LTD. MUMBAI Old R-5 Shed, Behind RLG, BARC Trombay, Mumbai-85 Election for the Year 2022-2027

> Announcing of discloser of the Election (Rule 18)

Hon. State Co-operative Election Authority, Maharashtra State, Pune, as per order Re No.7362/2022 dated 11.10.2022, subject to this order the election of the BARC Employees Co-operative Credit Society Ltd., Mumbai, Old R- Shed, Behind LRG Trombay Mumba 400085 voting will be held on dated 16/11/2022 from 9.00 am to 6.00 pm, as per the approved election program for the period 2022-2027. We are announcing the voting place and time of said election voter wise polling station (Booth) to the votes as follows.

Polling Station	Booth No.	Sr. No.	Sr. No. in Voter list	Total No. of Voters
	1	01 To 400	4 To 969	400
	2	401 To 800	971 To 1860	400
	3	801 To 1200	1861 To 2758	400
	4	1201 To 1600	2759 To 3723	400
	5	1601 To 2000	3726 To 4588	400
	6	200 1 To 2400	4591 To 5551	400
	7	2401 To 2800	5553 To 6434	400
	8	2801 To 3200	6435 To 7260	400
	9	3201 To 3600	7265 To 8142	400
Mod Lab Canteen, BARC	10	3601 To 4000	8145 To 9272	400
Trombay, Mumbai-85	11	400 1 To 4400	9274 To 10172	400
	12	440 1 To 4800	10173 To 11103	400
	13	4801 To 5200	11116 To 12000	400
	14	5201 To 5600	12002 To 13074	000 400 074 400 110 400 999 400 068 450 245 450 317 450 399 442 6 400
	15	5601 To 6000	13076 To 14110	400
	16	6001 To 6400	14111 To 14999	400
	17 6401 To 6850 15000 To 1606	15000 To 16068	450	
	18	6851 To 7300	16069 To 17245	450
	19	7301 To 7750	17247 To 18317	450
	20	7751 To 8192	18318 To 19399	442
OLELOOD LODDY	21	8193 to 8592	43 To 4896	400
0' FLOOR LOBBY, VS BHAVAN.	22	8593 to 8992	4918 To 9209	400
ANUSHAKTINAGAR,	23	8993 to 9392	9227 To 14218	400
MUMBAI-94	24	9393 to 9776	14229 To 19393	404
HOSPITAL AND AERB ANUSHAKTINAGAR,	25	9797 to 10196	101 to 10240	400
MUMBAI-94	26	10197 to 10538	10245 to 19398	342
	27	10539 to 10988	9 to 9078	450
	28	10989 to 11438	9126 to 17793	400 400 450 450 450 442 400 400 400 404 400 342
	29	11439 to 11891	92 To 19390	453
	30	11892 to 12391	3 To 6402	500
	31	12392 to 12891	6419 To 12472	500
	32	12892 to 13391	12478 To 19381	500
SPORTS & CREATION	33	13392 to 13837	12479 To 19381	446
HALL, TRANING	34	13838 to 14437	1 to 2028	600
SCHOOL HOSTEL, ANUSHAKTINAGAR,	35	14438 to 15037	2031 to 4437	600
MUMBAI-94	36	15038 to 15637	4442 to 6766	600
	37	15638 to 16237	6774 to 9000	600
	38	16238 to 16837	9001 to 11037	600
	39	16838 to 17437	11050 to 13073	600
	40	17438 to 18037	13080 to 15168	600
	41	18038 to 18637	15169 to 16910	600
	42	18638 to 19399	16911 to 19391	762

Counting of votes will be held on 17.11.2022 at Anushaktinagar, Mumbai-400 094 from 0.00 am to till end of the counting. Members/Voters should note it, please. Note - The said programme has been published on 9/11/2022. However, the said programme is Changed Center No. 27 to 42 organized for general information of voters.

(Arun Chougale)

Returning Officer
The BARC Employees Co-operative Credit Society Ltd.

Essel Lucknow Raebareli Toll Roads Limited

Registered Office: Essel House B-10, Lawrence Roads, Industrial Area, Delhi-110035 CIN-U45200DL2011PLC229484

email-id: essel.roads@gmail.com, website: http://10.120.0.90/LucknowRaebareli/index.html Extract of Statement of Financial Results For The Quarter ended September 30,2022

(All amounts in Rupees Lakhs) Quarter ended Year Ended **Particulars** 30-Jun-22 31-Mar-22 Unaudited Unaudited Unaudited Audited 2,233.80 1,434.75 8,814.40 Total Income from Operations 1,637.49 Net Profit / (Loss) for the period (before Tax, Exceptional and/or Extraordinary items) 524.63 354.19 (797.55)80.15 Net Profit / (Loss) for the period before tax 524.63 354.19 (797.55) (after Exceptional and/or Extraordinary items) (83.73)Net Profit / (Loss) for the period after tax (after Exceptional and/or Extraordinary items) (83.73)524.63 295.28 (797.55) Total Comprehensive Income (83.73)524 63 295.28 (797.55)Paid up Equity Share Capital 13,190.00 13,190.00 13.190.00 13.190.00 Reserves (excluding Revaluation Reserve) (1,189.66)(282.60)(1,631.06)(1,106.43)Securities Premium Accounts 12.000.34 12,083.57 12.907.40 11,558.94 Net worth Paid up Debt Capital / Outstanding Debt 33,689.27 36,018.50 38,370.00 36,150.00 Outstanding Redeemable Preference Shares Debt Equity Ratio (Refer Note 4) 2.8 3.47 2.97 3.93 Earnings Per Share (of Rs. 10/- each) (for continuing and discontinued operations) . Basic: (0.06)0.40 0.22 (0.60)Diluted: (0.06)0.40 0.22 (0.60) Capital Redemption Reserve Debenture Redemption Reserve 5.168.28 Debt Service Coverage Ratio (Refer Note 4) 0.52 0.65 0.39 (0.09)

Interest Service Coverage Ratio (Refer Note 4) Notes:

Place Mumbai

Date: 14.11.2022

The above results were reviewed and recommended by the Audit Committee and approved subsequenti by the Board of Directors at their respective meetings held on November 14, 2022.

1.27

1.64

1.35

(0.22)

The above is an extract of the financial results filed with the Stock Exchange under Regulation 52 of the SEBI (Listing and Other Disclosures Requirements) Regulations, 2015. The full financial results ar

available on the website of the Stock Exchange (BSE) and the Company. The company is eligible for deduction under Section 80IA of the Income Tax Act, 1961 and the concessio period of the Company's project falls within the tax holiday period as defined in Section 80IA. Since deferred tax on temporary difference between Accounting Income and Taxable Income that arise during

the year is reversing during such tax holiday period and hence no Deferred Tax Assets is not bein created in the accounts. For the other line items referred in Regulation 52(4) of the SEBI (Listing Obligations and Disclosu Requirements) Regulations, 2015, the portinent disclosures have been made to the Stock Exchange

and can be accessed on the website of the stock Exchange i.e. www. bsaindia.com and on the websi of the Company at http://10.120.0.90/LucknowRaebareli/index.html This extract of Financial Results has been prepared in accordance with the requirement of Regulation 5

of the SEBI (Listing Obligations and Disclosure Requirements) Regulations, 2015 as amended, For Essel Lucknow Raebareli Toll Roads Limited

Sd/-Pradeep Kumar Whole time Director

DIN: 09048344

SPV GLOBAL TRADING LIMITED

CIN: L27100MH1985PLC035268 Regd.Off: 28/30, Anantwadi, Mumbai-400 002

Email: spvglobaltrading@gmail.com; Telephone: 022-22014001; Fax: 022-22014003

STATEMENT OF STANDALONE FINANCIAL RESULTS

	FOR THE QUARTER AND	HALF	YEAR E	NDED 3	OTH SE	PT, 202	2		
	Rs. In Lakhs, except per share dat								
ìr		Quarter Ended			Half Year	Year Ended			
lo	Particulars	30-Sept-22	30-June-22	30-Sept-21	30-Sept-22		31-March-22		
		Unaudited	Unaudited	Unaudited	Vnaudited	Unaudited	Audited		
1	Income From Operations	4-400	40= 00		222.42				
	Revenue from Operations	154.86	165.62	NIL	320.48	NIL	376.98		
	Other Income	0.13	0.22	0.66	0.34	1.04	47.40		
	Total Income	154.99	165.84	0.66	320.82	1.04	424.38		
2	Expenses								
	a) Purchases of Stock-in-trade	151.81	162.59	Nil	314.40	Nil	369.62		
	b) Employee Benefits expenses	3.55	2.51	4.20	6.06	7.33	15.16		
	c) Finance Costs	0.30	0.00	1.63	0.30	2.50	2.94		
	d) Depreciation & Amortisation Exp.	0.01	0.01	0.01	0.02	0.02	0.03		
	e) Other Expenses	0.55	17.05	6.60	17.60	11.14	29.61		
	Total Expenses	156.22	182.16	12.44	338.38	20.99	417.36		
3	Profit / (Loss) before tax	(1.23)	(16.32)	(11.77)	(17.56)	(19.95)	7.02		
4	Tax Expenses								
	Current Tax	Nil	Nil	Nil	Nil	Nil	4.88		
	Earlier Years	Nil	Nil	Nil	Nil	Nil	0.02		
	Deferred Tax	4.94	-1.79	1.93	3.15	2.00	(2.02)		
5	Net Profit/(Loss) for the period	(6.17)	(14.53)	(13.71)	(20.70)	(21.95)	4.15		
6	Other Comprehensive Income								
7	Net fair value gain/(loss) on investments in								
	equity instruments through OCI	-0.09	(0.19)	0.15	(0.28)	0.36	0.65		
	Income tax benefit/(expense) on net fair value	-0.00	0.09	Nil	0.09	Nil	(0.10)		
	gain/(loss) on investments in equity						```		
	instruments through OCI								
8	Total Comprehensive Income for the year	(6.26)	(14.63)	(13.56)	(20.89)	(21.59)	4.69		
9	Paid-up Equity Capital (Face Value								
	Rs.10/- per share)	196.00	196.00	24.50	196.00	24.50	24.50		
0	Other Equity	Nil	Nil	Nil	Nil	Nil	151.05		
1	i. Earning per share of Rs. 10/- each	'***							
	(a) Basic (In Rs.)	(0.31) *	(0.74) *	-5.60	(1.06) *	(8.90) *	1.70		
	(b) Diluted (In Rs.)	(0.31) *	(0.74) *	-5.60	(1.06) *	(8.90) *	1.70		
	*not Annualised	(0.0.)	(0.7-7)	0.50	()	(0.00)	ı v		
_	HOL PHINGHIOU								

NOTES:

The above results which are published in accordance with Regulation 33 of the SEBI (Listing Obligations & Disclosure Requirements), 2015 have been reviewed by the Audit Committee and approved by the Board of Directors at their meeting held on 14th November, 2022. The financial results are in accordance with the Indian Accounting Standards (Ind-AS) as prescribed under Section 133 of the Companies Act, 2013, read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules, 2016.

2 The Company is engaged solely in trading activity segment and all activities of the Company revolve around this business. As such there are no other reportable segment as defined by the Indian Accounting Standard - 108 on "Operating Segment" issued by the Institute of Chartered Accountants of India.

3 Figures to the previous periods have been regrouped, wherever necessary, to correspond with the figures of the current period.

EXTRACT OF CONSOLIDATED FINANCIAL RESULTS FOR THE QUARTER AND HALF YEAR ENDED 30 SEPTEMBER 2022

Rs. In Lakhs, except per share data Year Ended Half Year Ended Quarter Ende 30-Sept-22 30-June-22 30-Sept-21 30-Sept-22 30-Sept-21 31-March-22 **Particulars Income From Operations** 16.232.72 17.607.33 12689.90 33.840.05 23,741.03 53,274.68 (a) Revenue from Operations (b) Other Income 33.57 36.45 1707.04 70.02 1,788.46 587.69 Total Income From Operations (Net) 16,266.30 17,643.77 14,396.94 33,910.07 25,529.49 53,862.37 Expenses 12,977.56 13,531.02 10247.93 26,508.58 21,002.31 41,705.99 Cost of materials consumed b) Purchases of Stock-in-trade 151.81 162.59 Nil 314.40 Nil 369.62 3,264.44 (49.43) (2,454.95) (4,261.42 c) Changes in inventories of Finished Goods . (542.01) 2.722.43 WIPs & Stock-in-Trade d) Employee Benefits expense 517.98 469.84 465.09 987.82 916.37 2,218.09 e) Finance Costs 144.23 154.22 251.38 395.62 310.13 550.45 Depreciation & Amortisation Exp. 168.81 338.31 334.91 169.49 170.11 664.43 g) Other Expenses 2,015.12 2,339.80 1554.33 4.354.92 3,478.25 8,163.16 **Total Expenses** 19,347.12 16,274.96 12,542.25 35,622.07 23,587.03 49,410.32 (1,712.00)1,942.46 3 | Profit before Exceptional items and tax (3,080.82)1,368.82 1854.69 4,452.05 4 Exceptional items Nil Nil Nil Nil Nil Nil 1,368.82 Profit before tax (3,080.82)1,854.69 4,452.05 (1,712.00)1,942.46 Tax Expenses Current Tax (348.00) 348.00 470.00 494.00 787.28 121.25 34.67 544.22 155.92 448.33 377.26 Deferred Tax Prior Period Tax adjustments 0.85 (9.19)0.85 7 Net Profit for the period (5-6) (2.854.92)986.14 840.47 (1.868.78)1,000.13 3,296.71 Other Comprehensive Income Net fair value gain/(loss) on investments in equity (0.09) (0.10) 0.15 0.36 0.54 instruments through OCI (net of tax) Remeasurement of post employement Mil Mil Mil Nil (5.82) benefit obligation (net of tax) Total Comprehensive Income for the year (2,855.01) 986.04 840.61 (1,868.97) 1,000.48 3,291.43 PROFIT ATTRIBUTABLE TO 1.665.17 Owner of the Company (1.442.02) 498.10 417.74 (943.92 494.30 Non-controlling interests (1,412.90) 422.73 488.04 (924.86)505.83 1,631.54 TOTAL COMPREHENSIVE INCOME ATTRIBUTABLE TO Owner of the Company (498.24) 498.05 0.15 (0.19)0.36 (2.67) Non-controlling interests 487.99 Nil Nil (2.61)10 Paid-up Equity Capital (Face Value Rs.10/- per share) 196.00 24.50 196.00 196.00 24.50 24.50 11 Other Equity 14.878.21 12 i. Earning per share of Rs. 10/- each (a) Basic (In Rs.) (145.66) 50.311 343.05* 408.22* (95.35)1.345.59 (b) Diluted (In Rs.) (145.66) * 50.31* 343.05* 408.22* 1,345.59 (95.35)*not Annualised

The above results which are published in accordance with Regulation 33 of the SEBI (Listing Obligations & Disclosure Requirements), 2015 have been reviewed by the Audit Committee and approved by the Board of Directors at their meeting held on 14th November, 2022. The financial results are in accordance with the Indian Accounting Standards (Indi-AS) as prescribed under Section 133 of the Companies Act, 2013, read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules, 2016.

The consolidated financial statements are prepared in accordance with the principles and procedures for the preparation and presentation of Consolidated Accounts as set out in Ind AS 110 "Consolidated Financial Statements" notified by Ministry of Corporate Affairs. The consolidated financial statements of the Holding Company include its subsidiary combined on a line-by-line basis by adding together the book values of like items of assets and liabilities, income and expenses eliminating intra-group balances and transactions and resulting unrealised gains/ losses. The consolidated financial statements are prepared applying uniform accounting on all material items.

The consolidated financial statements prepared by the subsidiary is used for the purpose of consolidation. List of subsidiary entities which are included in the Consolidated Financial Results:

% of Ownership Interest (30th Setember, 2022) % of Ownership Interest (31st March, 2022) Name of the Entity Rashtriya Metal Industries Ltd 50.51% 1) RMIL Real Estate LLP 99.99%* 99.99% 2) RMIL Properties LLP 99.90%* 99.90%*

*Represents the holding percentage of Rashtriya Metal Industries Ltd and does not indicate the effective percentage holding of the Holding Company. The figures of the 3 Months ended 31.03.2022 are the balancing figures between audited figures in respect of the full financial year and the

published year to date figures upto 9 months of current financial year, which were subjected to limited review by the auditors. Figures to the previous periods have been regrouped, wherever necessary, to correspond with the figures of the current period.

For SPV Global Trading Limited

Balkrishna Binani

Place: Mumbai Managing Director DIN : 00175080 Dated: 14th November 2022

RAGHUNATHAN S/o Sri.Raghunathan, who owns and possesses a residential Site bearing No.53, Seranade Layout situate at Kumbalagodu Village, Kengeri Hobli Bangalore South Taluk, has lost the Original Katha Certificate No.BDA/RO(S)/ 53/SARANADE/HBCS/07-08 dated 03.07.2007 issued by the BDA in respect of the said property on 12.11.2022. In this regard a police complaint was also lodged through E-Lost Portal on 14.11.2022. Thus, the General Public is hereby called upon to hand over the Original Katha Certificate to me at the below nentioned address. Any misuse in this regard shall be death with appropriate legal action.

A.T. MANOHAR, Advocate No.55, 'SAISADANA', 13th'A'Cross, Sarakki Gate, 1st Phase, J.P.Nagar, Bangalore-78. Cell : 9902936363

4ನೇ ಅಧಿಕ ಜಿಲ್ಲಾ ಮತ್ತು ಸತ್ತ ನ್ಯಾಯಾಧೀಶರ ನ್ಯಾಯಾಲಯ ಮಧುಗಿರಿ. ಆರ್.ಎ ನಂ. 5005/2021 ಮೇಲ್ಪನವಿದಾರರು-ರಮೇಶ್ ಹೆಚ್

ಎದುರುದಾರರು—ರುಕ್ಮಿಣಿ ಮತ್ತು ಇತರರು. 13ನೇಎದುರುದಾರರು – ಅಂಜಲೀದೇವಿ ಕೋಂ. ನರಸಿಂಹಮೂರ್ತಿ.ಬಿನ್ ಲೇಟ್ ಹೆ.ಚ್.ಬಿ ವರ್ಷಗಳು. ಲ್ಯಾಂಡ್ಸ್ ಹಿಂಭಾಗ. ಬಟವಾಡೆ, ತುಮಕೂರು ನಗರ, ತುಮಕೂರು. 15ನೇ ಎದುರುದಾರರು-ಕುಮುದರಾಣಿ ಕೋಂ. ಮಂಜುನಾಥ್ ಬಿನ್ ಹೆಚ್.ಬಿ ರಾಜಣ್ಣ-25 ವರ್ಷಗಳು. ವಾಸ-ಪ್ರೆಸಿಡೆನ್ನಿ ಸ್ಕೂಲ್ ಹಿಂಭಾಗ, ಸಿರಾನಗರ, ಸಿರಾ ತಾಲೂಕು ತುಮಕೂರು ಜಿಲ್ಲೆ.

ಸಾರ್ವಜನಿಕ ಪ್ರಕಟಣೆ ಈ ಕೇಸಿನ ಮೇಲ್ಮನವಿದಾರರು ಈ ಪ್ರಕರಣವನ್ನು ವಿರುದ್ಧ ಎದುರುದಾರರುಗಳಾದ ನಿಮ್ಮ ವಿರುದ್ಧ ಎಫ್.ಡಿ.ಪಿ ನಂ.02/1989 ರ ಪ್ರಕರಣದಲ್ಲಿ ಮಧುಗಿರಿಯ ಅಧಿಕ ಹಿರಿಯ ಶ್ರೇಣಿ ನ್ಯಾಯಾಲಯವು ದಿನಾಂಕ-29-06-2017 ರಲ್ಲಿ ಮಾಡಿದ ಅಂತಿಮ ಡಿಕ್ರಿಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುತ್ತಾರೆ. ಆದ್ದರಿಂದ ಈ ಬಗ್ಗೆ ಯಾವುದೇ ಹಿತಾಸಕ್ತಿ ಅಥವಾ ತಕರಾರು ಇದ್ದಲ್ಲಿ ಈ ಪ್ರಕರಣದ 13 ನೇ ಮತು 15ನೇ ಎದುರುದಾರರಾದ ್ರ ನೀವು ದಿನಾಂಕ-17-12-2022 ರಂದು ಬೆಳಿಗ್ಗೆ 11-00 ಘಂಟೆಗೆ ಖುದ್ದು ಅಥವಾ ವಕೀಲರ ಮೂಲಕ ಹಾಜರಾಗಿ ತಕರಾರು ಸಲಿಸಬಹುದು. ಇಲವಾದರೆ ಪಕರಣವನು ಏಕಪಕ್ಷೀಯವಾಗಿ ತೀರ್ಮಾನಿಸಲಾಗುವುದ 2022 ನೇ ಇಸವಿ ನವೆಂಬರ್ ತಿಂಗಳ 15ನೇ ದಿನ ನ್ಯಾಯಾಲಯದ ಮೊಹರಿನೊಂದಿಗೆ

ನ್ಯಾಯಾಲಯದ ಅಪ್ಪಣೆಯ ಮೇರೆಗೆ ಸಹಿ/-ಶಿರಸ್ತೆದಾರರು 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಮಧುಗಿರಿ ಎಸ್.ಎನ್. ಹನುಮಂತರಾಜು ಬಿ.ಕಾಂ.ಎಲ್.ಎಲ್.ಬಿ. ಮೇಲ್ಪನವಿದಾರರ ಪರ ವಕೀಲರು, ಕೊರಟಗೆರೆ.

1 Total Income from operations

Place: Delhi

: ಬೆಂಗಳೂರು

ದಿನಾಂಕ : ನವೆಂಬರ್ 14, 2022

2 Net Profit/ (Loss) for the period (before Tax, Exceptional and/or

Net Profit/ (Loss) for the period (before Tax, after Exceptional and /or Extraordinary items

4 Net Profit/ (Loss) for the period (after Tax, after Exceptional and /or Extraordinary items

5 Total Comprehensive income for the period (after tax) (attributable to owners of the company)

Reserves (excl. Revaluation Reserve) as per audited balance sheet

by the Board of Directors and taken on record at the meeting held on 14.11.2022

8 Earnings Per Share (of Rs.5 each) (for continuing and operations)

6 Paid up Equity Share Capital (Face Value of Rs. 5/- each)

Obligations and Disclosure Requirements) Regulations, 2015.

I Sharadamma W/o S. Ganeshan, R/o Thirupalya, Hebbagodi, Anekal Taluk Have declare that the document bear ing No. JGN-1-02841/2011-12 Stored as CD No. JGND 173, dtd 6-8-2011 at Jigani Sub Registrar Office pertaining to Land Sv No. 41/4 measuring 00.00.08 Guntas Situated at Thirupalya Village, have Lost the above Sale Dead at Zerox Shop. Hence this affidavit to obtain alternate by Competent authority, sworn to before Notary Chanchala Lakshmi at Anekal or

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀತರ ನ್ಯಾಯಾಲಯ ಮತ್ತು ಜಿ.ಎಂ.ಎಪ್.ಸಿ. ಕನಕಮರ ಸಿ.ಮಿಸ್.ನಂ. 525/2022

<mark>ಅರ್ಜಿದಾರರು:</mark> ಶ್ರೀಮತಿ ವೆಂಕಟಮ್ಮ ಮತ್ತು 6 ಜನ ಇತರರು ಕೋಂ ಲೇಟ್ ತಿಮ್ಮಯ್ಯ ವಾಸ: ^{*} ಭೈರೇಗೌಡನವಲಸೆ ಗ್ರಾಮ, ಬನ್ನಿಕುಪ್ಪೆ ದಾಖ್ಸೆ, ಹಾರೋಪಳ್ಳ ಹೋಬಳಿ ಕನಕಮರ ತಾಲ್ಲೂಕು ರಾಮನಗರ ಜಿಲ್ಲೆ ಮತ್ತು ಇತರರು

ಪ್ರತಿ ಅರ್ಜಿದಾರರು: 1. ತಹಶೀಲ್ದಾರ್ ಕನಕಪುರ ಮತ್ತು ಇನ್ನೊಬ್ಬರು ಜನನ ಮತ್ತು ಮರಣದ ನೊಂದಣಿದಾರರು ಕನಕಪುರ ಟೌನ್. ರಾಮನಗರ ಜಿಲೆ 2. ಗಾಮ ಲೆಕಾದಿಕಾರಿ ಭೈರೇಗೌಡನವಲಸೆ ಗ್ರಾಮ, ಬನ್ನಿಕುಪ್ಪೆ ದಾಖ್ಯೆ. ಹಾರೋಹಳ್ಳಿ ಹೋಬಳಿ ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ ಪತ್ರಿಕಾ ಪ್ರಕಟಣೆ ಮೂಲಕ ತಿಳುವಳಿಕೆ

್ತ್ರ್ರ್ರ ಮೇಲ್ವಾಣಿಸಿರುವ ಅರ್ಜಿದಾರರು ಈ ತಿಳಿಯಪಡಿಸುವುದೇನೆಂದರೆ, 1ನೇ ಅರ್ಜಿದಾರರಿಗೆ ಗಂಡ ಮತ್ತು 2 ರಿಂದ 7ನೇ ಅರ್ಜಿದಾರರ ತಂದೆಯಾದ ತಿಮ್ಮಯ್ಯ ಜಿನ್ ಲೇಟ್ ವೆಂಕಟಪ್ಪ, ದಿನಾಂಕ 19–07–1994 ರಂದು ರಾಮನಗರ ಜಿಲ್ಲೆ. ಕನಕಮರ ತಾಲ್ಲೂಕು, ಹಾರೋಹಳ್ಳಿ ಹೋಬಳಿ. ಬನ್ನಿಕುಪ್ಪ ದಾಖ್ಯೆ, ಭೈರೇಗೌಡನವಲಸೆ ಗಾಮದಲ್ಲಿ ಆರ್ಜಿದಾರರ ಮನೆಯಲ್ಲಿ ಮರಣ ಹೊಂದಿದ್ದು. ಇವರ ಮರಣ ಪ್ರಮಾಣ ಪತ್ರವಸ್ಥೆ ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಅರ್ಜಿ ಸಲ್ಲಿಸಿರುವುದು ಸರಿಯಷ್ಕೆ ಇವರ ಮರಣ ದಿನಾಂಕದ ಬಗ್ಗೆ ಬೇರೆ ಯಾರಾದರೂ ತಕರಾರು ಇದ್ದ ಪಕ್ಷದಲ್ಲಿ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಪಡಿಸಿದ ದಿನಾಂಕದಂದು ಅಂದರೆ, 23-12-2022 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯಂ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಷದ್ದು, ತಪ್ಪಿದಲ್ಲಿ ಯಾರದ್ಗೂ ತಕರಾರೂ ಇಲವೆಂದು ಪರಿಗಣಿಸಿ ಉಲೇಖಿತ ಪಕರಣವನು ಮುಂದುವರೆಸಿ ಇತ್ಯರ್ಥ ಗೊಳಿಸಲಾಗುವುದು. ದಿನಾಂಕ 10ನೇ ನವೆಂಬರ್ 2022 ರಂದು ನನ್ನ ಸ್ಪಹಸ್ತಾಕ್ಷರ

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ತೆದಾರರು, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜಿ.ಎಂ.ಎಫ್.ಸಿ. ನ್ಯಾಯಾಲಯ, ಕನಕಪುರ ಅರ್ಜಿದಾರರ ಪರ ವಕೀಲರು ರಾಮಚಂದ್ರ ಪಕೀಲರು

KMF Builders & Developers Ltd.

Regd. Office:- Flat No. 508, Golf Manor, NAL Wind Tunnel Road, Murgeshpalya, Bangalore-560017, Ph:-25238007, 41486142-43

CIN: L45203KA1995PLC017422 <u>www.kmfbuilders.com</u> kmfbuilders95@gmail.com

(30.09.2022)

off in lakhs)

79

7.972

7.972

3.659

6,09,10,000

0.02

Note: -The above is an extract of the detailed format of unaudited financial results filed with the stock exchanges under regulation 33 of the SEBI (listing

The above unaudited financial results for the qtr ended 14.11.2022 were reviewed by the audit committee at the meeting held on 14.11.2022 and approved

The full format of the unaudited financial results are available on the stock exchanges website www.bseindia.com & on the company website

Extract of Statement of Standalone Unaudited financial Results for the Qtr ended 30.09.2022 (Fig in Rs.)

ಮತ್ತು ನ್ಯಾಯಾಲಯದ ಮೊಹರಿನಿಂದ ನೀಡಲಾಗಿದ

ಸ್ಥಳ : ಕನಕಮರ

ಫಿಫಾ ವಿಶ್ವಕಪ್ ಫೀವರ್ ಶುರು!

ದೆಹಲಿ: ಟಿ20 ವಿಶ್ರಕಪ್ ಕ್ರಿಕೆಟ್ ಮುಗಿದ ಒಂದು ವಾರದ ನಂತರ, ಮತೊಂದು ಮಹಾಯುದ್ದ ಪ್ರಾರಂಭವಾಗಲಿದೆ. ಫುಟ್ಫಾಲ್ ವಿಶ್ವದ ಅತ್ಯಂತ ಜನಪ್ರಿಯ ಆಟವಾಗಿದೆ. ಫಿಫಾ ವಿಶಕ್ಷಪ್ 2022 ನವೆಂಬರ್ 20 ರಂದು ಕತಾರ್ನಲ್ಲಿ ಪ್ರಾರಂಭವಾಗಲಿದೆ. ಡಿಸೆಂಬರ್ 18ರವರೆಗೆ ಟೂರ್ನಿ ನಡೆಯಲಿದೆ. ಕ್ರಿಕೆಟ್ ವಿಶ್ವಕಪ್ನಲ್ಲಿ ಕೇವಲ 16 ತಂಡಗಳು ಭಾಗವಹಿಸಿದರೆ, ಫುಟ್ಕಾಲ್ ವಿಶ್ವಕಪ್ನಲ್ಲಿ 32 ತಂಡಗಳು ಸರ್ಧಿಸಲಿವೆ. ಫುಟ್ಫಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕತಾರ್ ವಿಶ್ವಕಪ್ ಅನ್ನು ಆಯೋಜಿಸಿದೆ. ಆತಿಥೇಯ ಕತಾರ್ ತಂಡ ನವೆಂಬರ್ 20 ರಂದು ಮೊದಲ ಪಂದ್ಯದಲ್ಲಿ ಈಕ್ವೆಡಾರ್ ತಂಡವನ್ನು ಎದುರಿಸಲಿದೆ. ಫುಟ್ಬಾಲ್ ವಿಶ್ವಕಪ್ ನಲ್ಲಿ ಕತಾರ್ ಆಡುತಿರುವುದು ಇದೇ ಮೊದಲು.

ಕತಾರ್ ಆತಿಥೇಯ ರಾಷ್ಟ್ರವಾಗಿ ವಿಶ್ವಕಪ್ ಗೆ ಅರ್ಹತೆ ಪಡೆದಿದೆ. ಕತಾರ್ ಈ ಬಾರಿಯ ವಿಶ್ವಕಪ್ ಗಾಗಿ ಒಟ್ಟು 7 ಅತ್ಯಾ ಧುನಿಕ ಸ್ತೇಡಿಯಂಗಳನ್ನು ನಿರ್ಮಿಸಿದೆ. ನವೆಂಬರ್ 20 ರಂದು ಫಿಫಾ ಫುಟ್ ಬಾಲ್ ವಿಶ್ರಕಪ್ ಉದ್ಘಾಟನಾ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 9.30 ಪ್ರಾರಂಭವಾಗುತ್ತದೆ. ಮರುದಿನದಿಂದ ದಿನಕ್ಕೆ ಮೂರ್ನಾಲ್ಕು ಪಂದ್ಯಗಳು ನಡೆಯಲಿವೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಮೊದಲ ಪಂದ್ಯ. ಎರಡನೇ ಪಂದ್ಯ ಸಂಜೆ 6.30ಕ್ಕೆ.

ಕಾಣೆಯಾಗಿದಾರೆ

ಅಶ್ವಥಮ್ಮ (ಸನ್ನಮಕ್ಕ), ವಯಸ್ಸು: 87

ಗೋಧಿ ಬಣ್ಣ, ಎತ್ತರ: 5 ಅಡಿ,

ವಿಳಾಸ: ನಂ. 19, 11ನೇ ಮುಖ್ಯರಸ್ತೆ.

3ನೇ ಅಡ್ಡರಸ್ತೆ, ಬಾಲಾಜಿ ಎನ್ಕ್ಷೇವ್

ಹತಿರ, ಅನಂತಪುರ ವಿಲೇಜ್.

ಯಲಹಂಕ, ಬೆಂಗಳೂರು - 560

064. ಈ ವಿಳಾಸದಲ್ಲಿ ವಾಸವಿದ್ದು,

ದಿನಾಂಕ : 06.11.2022 ರಂದು ಸಂಜೆ

ವಾಸ ಸ್ಥಳದಿಂದ ಕಾಣೆಯಾಗಿರುತ್ತಾರೆ.

ಕಾಣೆಯಾದಾಗ ಹಸಿರು ಬಣ್ಣದ ಸೀರೆ

ತೊಟ್ಟಿದ್ದು, ಮಾತನಾಡಲು ತೆಲುಗು

ಸಂಪರ್ಕಿಸಬೇಕಾದ ವಿವರ:

ಆನಂದ ಎಂ. – ಮೊಬೈಲ್ ಸಂಖ್ಯೆ:

9379119091 / 8867643506

off in Lakhs)

16.792

16.792

10.255

6,09,10,000

ಹಾಗೂ ಕನ್ನಡ ಬರುತ್ತದೆ.

Half Year

ended (30.09.2021)

64,00,000

6,09,790

6,09,790

4,58,423

6,09,10,000

0.038

(30.06.2022)

8,82,002

8,82,002

8,82,002

6,59,625

6,09,10,000

0.054

ಮೂರನೇ ಪಂದ್ಯ 9.30ಕ್ಕೆ ಹಾಗೂ ಮಧ್ಯರಾತ್ರಿ ನಾಲ್ಕನೇ ಪಂದ್ಯ 12.30ಕ್ಕೆ ನಡೆಯಲಿದೆ. ಡಿಸೆಂಬರ್ 18 ರಂದು ಫೈನಲ್ ನಡೆಯಲಿದೆ. ಈ ಪಂದ್ಯ ಗಳನ್ನು ಭಾರತದಲ್ಲಿ ಸೋರ್ಟ್ 18 ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅದೇ ಸಮಯದಲ್ಲಿ ವೂಟ್ ಅಪ್ಲಿಕೇಶನ್ ಡಿಜಿಟಲ್ನಲ್ಲಿ ಪ್ರಸಾರವಾಗುತ್ತದೆ.

BRANCH SHIFTING

ನಮ್ಮ ಅಮೂಲ್ಯ ಗ್ರಾಹಕರ ಅನುಕೂಲಕ್ಕಾಗಿ 15.02.2023 ತಾರೀಜನಂದು ನಮ್ಮ

BANGALORE-FRAZER TOWN

ಶಾಖೆಯನ್ನು ಒಂದು ಹೊಸ ಕಟ್ಟಡಕ್ಕೆ ವರ್ಗಾಯಿಸಲಾಗುವುದು. ಹೊಸ ವಿಳಾಸವನ್ನು ಕೆಳಗೆ ನೀಡಲಾಗಿದೆ:

Muthoot Finance Ltd # 14, Ground Floor, Mosque Road, Frazer Town, Bangalore District, Pin 560 005. Karnataka State Phone No - 91889 02406.

Email id - mgfra2049@muthootgroup.con



ಅನುಬಂಧ ıv [ನೋಡಿ ನಿಯಮ 8 (1)] ಸ್ವಾಧೀನ ಸೂಚನೆ

(ಸ್ಥಿರ ಆಸ್ತಿಗಾಗಿ)

ಈ ಕಾರಣದಿಂದ:

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (CIN:L65922DL2005PLC136029) ಾ ಆಧಿಕಾರ ಕೊಟ್ಟಿರುವ ಅಧಿಕಾರಿಯ ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ ನ ಸಾಲ ತೀರಿಸಲು ಇರುವ ಸ್ವತ್ತು ಮತ್ತು ಎನ್ಪೊರ್್ಮಮೆಂಟ್ ಆಫ್ ಸೆಕ್ಕೂರಿಟಿಸ್ ಆಕ್ಟ್ನ್2002 ಮತ್ತು ಆಧಿಕಾರದ ಪ್ರಯೋಗ ಮಾಡುವಿಕೆಯ ಸಕ್ಷನ್ 13 (12) ನಿಯಮ 3 ರ ಸೆಕ್ಯೂರಿಟಿಸ್ (ಎನ್ಪೊರ್್ಮಮೆಂಟ್) ನಿಯಮ, 2002 ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು **21.07.2022** ರಂದು ಕರೆದು ಸಾಲಗಾರ **ಜ್ವಾಲಾ ಪಿ. ಮತ್ತು ಸುಧಾ ಪ್ರಥಮ್ ಶೆಟ್ಕಿ** ನೋಟಿಸಿನಲ್ಲಿ ಹೇಳಿರುವಂತೆ ಮರುಪಾವತಿಸಬೇಕಾದ **ರೂ. 41,11,309.96 (ರೂಪಾಯಿ ನಲ್ಲತ್ತ ಒಂದ**ು **ಲಕ್ಷದ ಹನ್ನೊಂದು ಸಾವಿರದ ಮುನ್ನೂರ ಒಂಬತ್ತು ಮತ್ತು ಪೈಸೆ ತೊಂಬತ್ತ ಆರು ಮಾತ್ರ)** ಸಾಲ ಖಾತೆ ರಂ. **HHLMAL00263066** ಈ ಲೋನ್ ಆಕೌಂಟ್ ಗೆ ಸಂಬಂದಿಸಿದಂತ್ರ ಹೇಳಲಾಗಿರುವ ನೋಟಿಸ ನಿಮ್ಮನ್ನು ತಲುಪಿ 60 ದಿನಗಳಾಗುವುದರೊಳಗೆ **15.07.2022** ರ ವರೆಗಿನ ಮೊತ್ತ ಮತ್ತು ಅದರ ಮೇಲಿಸ

ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ **ಆಸ್ತಿಯ ಸ್ವಾಧೀನ**ವನ ಅಧಿಕಾರ ಪ್ರಯೋಗ ಮಾಡುವ ಸೆಕ್ಟನ್ 13(4)ರ ಆಕ್ಟ್ ನ ನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮದ ಪ್ರಕಾರ ದಿನಾಂಕ **10.11.2022** ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತು

ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೆ ತರಹದ ಅಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು **ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್**ನ ಬಾಕಿ ಇರುವ ಮೊತ್ತ **ರೂ. 41,11,309**.96 (ರೂಪಾಯಿ ಸಲ್ವತ್ತ ಒಂದು ಲಕ್ಷದ ಹನ್ನೊಂದು ಸಾವಿರದ ಮುನ್ನೂರ ಒಂಬತ್ತು ಮತ್ತು ಪೈಸೆ ತೊಂಬತ **ಆರು ಮಾತ್ರ) 15.07.2022** ವರೆಗಿನ ಮೊತ್ತ ಮತ್ತು ಜೊತೆಗೆ ಅದರ ಮೇಲಿನ ಬಡ್ಡಿಗೆ ಒಳಪಟ್ಟಿದೆ.

ಸೆಕ್ಕೂರ್ಡ್ ಆಸ್ತಿಗಳನ್ನು <mark>ರಿಡೀಮ್ ಮಾ</mark>ಡಲು ಉಪಲಬ್ದವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ ಕಾಯ್ದೆಯ ಸೆಕ್ಷನ್ 13ರ ಉಪ-ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.

ಸ್ಥಿರಾಸ್ತಿಯ ವರ್ಣನೆ

ಅಂಜನಾಪುರ ಗ್ರಾಮ, ಉತ್ತರಾಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು ಇಲ್ಲಿ ಸದ್ಯಕ್ಕೆ ಬಿಬಿಎಮ್ ಪಿ ಖಾತಾ ನಂಬರ್ 308/ಸರ್ವೆ ನಂಬರ್ 2/1 ಹೊಂದಿದ್ದು, ಬೆಂಗಳೂರು-560062, ಕರ್ನಾಟಕ ಇಲ್ಲಿ ಸರ್ವೆ ನಂಬರ್ 2/1 ಇದನ್ನು ಹೊಂದಿರುವ 1 ಎಕರೆ 1 ಗುಂಟೆ ಮಾಪನದ ಜಮೀನಿನ ಮೇಲೆ ನಿರ್ಮಿಸಲಾಗಿರುವ ''ಅಪೂರ್ವ ಡ್ಯೂ ಡ್ರಾಪ್ಸ್' ಎಂದು ತಿಳಿಯಲಾಗುವ ಕಟ್ಟಡದಲ್ಲಿ ಮೂರನೇ ಮಹಡಿಯಲ್ಲಿ ''ಎ'' ಬ್ಲಾಕ್ ನಲ್ಲಿ 1280 ಚದರ ಅಡಿ ಸೂಪರ್ ಬಿಲ್ಟ್ ಅಪ್ ಏರಿಯಾದ ನಂಬರ್ 307 ಅನ್ನು ಹೊಂದಿರುವ ವಾಸ್ತವ್ಯದ ಅಪಾರ್ಟ್ಮಮೆಂಟ್ ಮತ್ತು ಈ ಮೇಲೆ ನಮೂದಿಸಲಾದ ಸ್ವತ್ತಿನಲ್ಲಿ 423 ಚದರ ಅಡಿ ಆವಿಭಜಿತ ಪಾಲು, ಹಕ್ಕು, ಟೈಟಲ್ ಮತ್ತು ಆಸಕ್ತಿ, ತಳ ಮಹಡಿ ಏರಿಯಾದಲ್ಲಿ ಕವರ್ ಮಾಡಲಾದ ಒಂದು ಕಾರ್ ಪಾರ್ಕಿಂಗ್ ಆನ್ನು ಉಪಯೋಗಿಸುವ ವಿಶೇಷ ಹಕ್ಕೆನೊಂದಿಗೆ.

ದಿನಾಂಕ : 10.11.2022 ಅದಿಕಾರವಿರುವ ಅದಿಕಾರಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ : ಬೆಂಗಳೂರು

ದರ ಏರಿಕೆ ವಿಚಾರಕ್ಕೆ 'ಒಡೆದ' ಹಾಲು

← ಮೊದಲಪುಟದಿಂದ ಮೂಲಗಳ ಪ್ರಕಾರ ಸ್ವಲ್ಪ ದರ ಏರಿಕೆಯ ಜತೆಗೆ ಸರಕಾರದಿಂದ ಹಾಲು ಉತಾದಕರಿಗೆ ನೀಡುತ್ತಿರುವ ಸಹಾಯಧನವನ್ನು ಕೊಂಚ ಹೆಚ್ಚಿಸಲು ಆಲೋ ಚಿಸಲಾಗುತಿದೆ. ನ. 2ರ ಸಭೆ ಬಳಿಕ ಈ ಬಗ್ಗೆ ಸಷ್ಟ ಚಿತ್ರಣ ಸಿಗಲಿದೆ. ಕೋವಿಡ್ ನಂತರ ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಾಗಿಲ್ಲ. ಹೀಗಾಗಿ ರೈತರಿಗೆ ಸಿಗುವ ಮೊತ್ತವೂ ಹೆಚ್ಚಳವಾಗಿಲ್ಲ. ಪ್ರಸ್ತುತ ಹಾಲು ಉತ್ಪಾದಕ ಸಂಘಗಳಿಗೆ ಹಾಲು ಹಾಕುವ ರೈತರಿಗೆ 5 ರು. ಪ್ರೋತ್ಸಾಹಧನ ನೀಡುತ್ತಿದೆಯಾದರೂ ಪಶು ಆಹಾರದ ಬೆಲೆ, ನಿರ್ವಹಣಾ ವೆಚ್ಚ ಏರಿರುವುದರಿಂದ ಉತಾದಕರಿಗೆ ಹೆಚ್ಚು ಲಾಭವಾಗುತ್ತಿಲ್ಲ. ರೈತರಿಗೆ ಕೆಲವು ಒಕ್ಕೂಟಗಳು 1ರಿಂದ 2 ರು. ಪ್ರೋತ್ಸಾಹಧನ ನೀಡುತ್ತಿವೆಯಾದರೂ ಆರ್ಥಿಕವಾಗಿ ಅವು ಹೊರೆ ಅನುಭವಿಸುತ್ತಿವೆ. ಹೀಗಾಗಿ ದರ ಹೆಚ್ಚಿಸಿ ಆ ಪೂರ್ಣ ಮೊತ್ತವನ್ನು ರೈತರಿಗೆ ಪಾವತಿಸಿದರೆ ಒಕ್ಕೂಟಗಳು ಹೊರೆ ತಪಿಸಿಕೊಳಬಹುದು. ಈ ಕಾರಣಕ್ಷೇ ಕೆಲ ತಿಂಗಳಿಂದ ಒಕ್ಕೂಟಗಳು ಮತು ಕೆಎಂಎಫ್ ಹಾಲಿನ ದರ ಏರಿಕೆಗೆ ಸರಕಾರವನ್ನು ಒತ್ತಾಯಿಸುತ್ತಿವೆ. ಇದಕ್ಕೆ ಸರಕಾರ ಒಪ್ಪದಿದ್ದಲ್ಲಿ ರೈತರ ವಿರೋಧ ಖಾತ್ರಿ. ಹವಾಮಾನ ವೈಪರೀತ್ರ, ಜಾನುವಾರು ಗಂಟುರೋಗದಿಂದ ಹಾಲು ಉತಾದನೆ ಕುಸಿದಿದೆ. ಹಾಲು ಪೂರೈಕೆ ಕುಸಿಯಲು ಇನ್ನೂ ಒಂದು ಕಾರಣ ಖಾಸಗಿ ಡೇರಿಗಳು ಒಕ್ಕೂಟಗಳಿಗಿಂತ (ಸರಕಾರದ ಸಹಾಯಧನ ಸೇರಿ) ಹೆಚ್ಚು ದರ ನೀಡುತ್ತಿರುವುದು. ಹೀಗಾಗಿ ಒಕ್ಕೂಟಗಳು ಗಟ್ಟಿಯಾಗಿ ಉಳಿಯ ಬೇಕಾದರೆ ಹಾಲಿನ ದರ ಏರಿಕೆ ಮಾಡಲೇಬೇಕಾದ ಅನಿವಾರ್ಯತೆಯಿದೆ.

ಪ್ರೋತ್ಸಾಹಧನ ಹೆಚ್ಚಳಕ್ಕೆ ಚಿಂತನೆ: ಹಾಲಿನ ದರವನ್ನು ಒಂದೇ ಬಾರಿಗೆ 3 ರು. ಹೆಚಿಸಲು ಸರಕಾರ ಅನುಮತಿಸಿದರೆ ಗ್ರಾಹಕರು ಸಿಟಾಗುತ್ತಾರೆ. ಚುನಾವಣೆ ಸಮೀ ಪಿಸುತ್ತಿರುವುದರಿಂದ ಆಡಳಿತ ಪಕ್ಷ ಅಂಥ ಅಪಾಯ ಎಳೆದುಕೊಳ್ಳಲು ಸಿದ್ದವಿಲ್ಲ ಹೀಗಾಗಿ ಪ್ರಸ್ತುತ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿ ರುವವರಿಗೆ ನೀಡುವ ಪ್ರೋತ್ಸಾಹಧನವನ್ನು ಇನ್ನೂ 1 ರು. ಹೆಚ್ಚಿಸಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸ ಲಾಗಿದೆ. ಕೋವಿ ಡ್ ಬಳಿಕ ರಾಜ್ಯದ ಅರ್ಥಿಕ ಸ್ಥಿತಿ ಸುಧಾರಿಸುತ್ತಿದ್ದು ನಿರೀಕ್ಷೆ ಮೀರಿ ಆದಾಯ ಸಂಗ್ರಹವಾಗುತ್ತಿದೆ. ಹೀಗಾಗಿ 1 ರು. ಪ್ರೋತಾಹಧನದ ಹೆಚ್ಚಳ ಕಷ್ಟವೇನಲ್ಲ. ಆದರೆ, ಆರ್ಥಿಕ ಇಲಾಖೆ ಇದಕ್ಕಿನ್ನೂ ಒಪ್ಪಿಲ್ಲ. ಈ ವಿಚಾರಗಳ ಬಗ್ಗೆ ನೆ. 20ರ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ವಿಳಂಬದಿಂದ ಇಕ್ಷಟ್ಟು: ರಾಜ್ಯದಲ್ಲಿ ನಂದಿನಿ ಹಾಲಿನ ದರಯೇರಿಕೆ ಬಗ್ಗೆ ಕಳೆದ ಕೆಲ ತಿಂಗಳ ಹಿಂದೆಯೇ ಬೇಡಿಕೆ ಬಂದಿದ್ದರೂ ಸರಕಾರ ಅದನ್ನು ಮುಂದೂಡುತ್ತ ಬಂದಿತ್ತು. ಹಾಲು ಒಕ್ಕೂಟಗಳ ಒತ್ತಾಯದಂತೆ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 3 ರು. ಹೆಚ್ಚಿಸಲು ತೀರ್ಮಾನಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ 2 ತಿಂಗಳಾದರೂ ಸರಕಾರ ಅಂತಿಮ ನಿರ್ಧಾರಕ್ಕೆ ಬಂದಿರಲಿಲ್ಲ. ಮತ್ತೊಂದೆಡೆ ಒಕ್ಕೂಟಗಳು ಮತ್ತು ರೈತರ ಒತ್ತಡ ಹೆಚ್ಚಿದ್ದರಿಂದ ಕೆಎಂಎಫ್ ಅನಿವಾರ್ಯವಾಗಿ ದರ ಏರಿಕೆಗೆ ನಿರ್ಧರಿಸಿತ್ತು. ಹಾಲು ದರ ಏರಿಕೆ ಪ್ರಸ್ತಾಪವನ್ನು ಸರಕಾರ ಆರಂಭದಲ್ಲೇ ಒಪ್ಪಿದ್ದರೆ ಇಷ್ಟು ಹೊತ್ತಿಗೆ ದರ ಏರಿಕೆ ಕುರಿತು ಜನರ ಆಕ್ರೋಶವೂ ತಣ್ಣಗಾಗುತ್ತಿತ್ತು. ಚುನಾವಣೆ ವೇಳೆ ಅದು ಸಮಸ್ಯೆ ತಂದೊಡ್ಡು ತ್ತಿರಲಿಲ್ಲ. ಆದರೆ, ಸರಕಾರದ ವಿಳಂಬ ಧೋರಣೆಯೇ ಅದನ್ನು ಇಕ್ಕಟ್ಟಿಗೆ ಸಿಲುಕಿಸಿದೆ.



ಐಪಿಎಲ್ಗೆ ಪೊಲಾರ್ಡ್ ವಿದಾಯ

ಮುಂಬೈ : ಮುಂಬೈ ಇಂಡಿಯನ್ಸ್ ಪರ ಆಲ್ರೌಂಡರ್ ಐಪಿಎಲ್ಗೆ ಘೊಷಿಸಿದ್ದಾರೆ. ಇದೆ ವರ್ಷದ ಏಪ್ರಿಲ್ನಾಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದ ಪೊಲಾರ್ಡ್, ಇದೀಗ ಐಪಿಎಲ್ ಮುಂಬ್ಲೆ ತಂಡಕ್ಕೂ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಿವೃತ್ತಿ ವಿಷಯ ಹಂಚಿಕೊಂಡ ಅವರು, ಇನ್ನಷ್ಟು ವರ್ಷ ಮುಂಬೈ ಆಡಬೇಕೆಂದುಕೊಂಡಿದ್ದೆ, ಆದರೆ ಫ್ರಾಂಚಸೀ ಜೊತೆ ಚರ್ಚಿಸಿ ಈ ನಿರ್ಧಾರಕ್ಕೆ

ಮುಂದಾಗಿದ್ದೇನೆ, ಈ ನಿರ್ಧಾರ ನನಗೆ ಆಡುತ್ತಿದ್ದ ವೆಸ್ಟ್ ಇಂಡೀಸ್ ತಂಡದ ಮಾಜಿ ಸುಲಭವಲ್ಲ, ಮುಂಬೈ ಪರ ಆಡಿರುವ ನನಗೆ ಕೀರನ್ ಪೊಲಾರ್ಡ್ ಬೇರೆ ಯಾವ ತಂಡದಲ್ಲೂ ಆಡಲು ನಿವೃತ್ತಿ ಇಷ್ಟವಿಲ್ಲವೆಂದು ಬರೆದಿದ್ದಾರೆ. ಇದರ ಬೆನ್ನಲ್ಲೇ ಆದೇ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. 2010 ರಲ್ಲಿ ಐಪಿಎಲ್ ಪಾದಾರ್ಪಣೆ ಮಾಡಿದ ಅವರು ಆಡಿದ ಎಲ್ಲ ಆವೃತಿಗಳಲ್ಲೂ ಮುಂಬೈ ಪರವೇ ಆಡಿದ್ದಾರೆ. 5 ಬಾರಿ ಐಪಿಎಲ್ ಟ್ರೋಫಿ ಮತ್ತು 2 ಬಾರಿ ಚಾಂಪಿಯನ್ ಲೀಗ್ ಗೆಲುವಿನಲ್ಲಿ ತಂಡದ ಜೊತೆಗಿದ್ದ ಅವರು ಈಗ ಅದೇ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.

ಬೆಂಗಳೂರು ಟೆಕ್ ಶೃಂಗದ ರಜತೋತ್ಸವಕ್ಕೆ ಇಂದು ಚಾಲನೆ

THE SOUTH INDIA PAPER MILLS LIMITED

CIN: L85110KA1959PLC001352 Regd. Office: Chikkayana Chatra, Nanjangud - 571 302 Karnataka State

STATEMENT OF UNAUDITED FINANCIAL RESULTS

FOR THE QUARTER / HALF YEAR ENDED 30th SEPTEMBER 2022

Six Months Ended

30-09-2022 | 30-09-2022 | 30-09-2021

15,571.00

(849.37)

(849.37)

(651.37)

(651.37)

1,500.00

19,064.88

(4.34)

(4.34)

By Order of the Board

MANISH M PATEL

MANAGING DIRECTOR

DIN: 00128179

7,463.88

550.17

550.17

409.17

409.17

1,500.00

17.048.82

2.73

2.73

7,519.33

(876.42)

(876.42)

(656.57)

1,500.00

9,064.88

(4.38)

(4.38)

. The above is an extract of the detailed format of Quarterly/half yearly Financial

Results filed with the Stock Exchange under Regulation 33 of the SEBI (Listing)

Obligations and Disclosure Requirements) Regulations, 2015. The full format of the

Financial Results for the Quarter / Half year ended 30th Sept 2022 are available on

the website of BSE Limited at www.bseindia.com & Company's website

ಸಾರ್ವಜನಿಕರಿಗೆ ಮುಕ ಅವಕಾಶ

ಮೂರು ದಿನ ನಡೆಯುವ ಬೆಂಗಳೂರು ಟೆಕ್ ಸಮಿಟ್ ಗೆ ನಿತ್ತ ಮಧ್ಯಾ ಹೃ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರಿಗೆ ಮುಕ ಪ್ರವೇಶ ಇರುತ್ತದೆ. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಖುದ್ದು ನೋಡಲು ಅನುಕೂಲ ಕಲ್ಪಿಸುವುದು ಇದರ ಉದ್ದೇಶ ಎಂದು ಸಚಿವ ಅಶ್ವತ್ವನಾರಾಯಣ ಹೇಳಿದರು.

ಗೋಷಿಗಳು

ಐಓಟಿ/ ಡೀಪ್ ಟೆಕ್, ಬಯೋಟೆಕ್ ಸ್ಪಾರ್ಟ್ಅಪ್, ಜಿಐಎ-1, 2

ಕೃತಕ ಬುದ್ದಿಮತ್ತೆ, ಬಿಗ್ ಡೇಟಾ, ಸಮಿಕಂಡಕ್ಕರ್, ಮಷೀನ್ ಲರ್ನಿಗ್. 5ಜಿ, ರೋಬೋಟಿಕ್, ಫಿನ್ ಟೆಕ್, ಜೀನ್ ಎಡಿಟಿಂಗ್, ಮೆಡಿ ಟೆಕ್, ಸೇಸ್ ಟೆಕ್, ಜೈವಿಕ

ಇಂಧನ ಸುಸ್ತಿರತೆ, ಇ-

Total income from operations

Equity Share Capital

Net profit for the period (before Tax

Net profit for the period before Tax.

Net Profit for the period after tax, (after

exceptional and / or extraordinary items)

Total comprehensive Income for the period

[comprising profit for the period (after tax)

and other comprehensive income (after tax)]

Reserves (excluding Revaluation Reserve as

Earnings Per Share (of Rs. 10/- each) in Rs.

shown in the Audited Balance Sheet of

previous the year) under Other Equity

Particulars

(after Exceptional and / or Extraordinary Items

ಸಂಚಾರ.

ಸಂವಾದಗಳು

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್ ಸಂಸಾನದ ಆರ್ಟಿಫಿಶಿಯಲ್ ಇಂಟೆಲಿಜೆನ್ ಖಾತೆಯ ಸಹಾಯಕ ಸಚಿವ ಒಮರ್ ಬಿನ್ ಸುಲ್ತಾನ್ ಆಲ್ ಒಲಾಮಾ, ಆಸ್ಟ್ರೇಲಿಯಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಟಿಮ್ ವ್ಯಾಟ್, ಫಿನ್ಲೆಂಡ್ನ ವಿಜ್ಞಾನ ಸಚಿವ ಪೆಟ್ರಿ ಹಾನ್ತೊನೆನ್, ಭಾರತದ ಪ್ರಪ್ರಥಮ ಯೂನಿಕಾರ್ನ್ ಕಂಪನಿ 'ಇಮ್ಕೊಬಿ'ಯ ಸಂಸ್ಥಾಪಕ ನವೀನ್ ತೆವಾರಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ (ವರ್ಚುಯಲ್) ಮತ್ತು ಅಮೆರಿಕದ ಕಿಂಡ್ರಿಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಮಾತನಾಡಿ, ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಆಜಯ್ ಕೆ. ಸೂದ್ ಮೊದಲ ದಿನ ಸಂವಾದಗೋಷ್ಠಿ ನಡೆಸಿಕೊಡುವರು. ನೊಬೆಲ್ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಹೆಸರಾಂತ ತಜ್ಞರು ಭಾಗವಹಿಸುವ ಈ ಸಮಾವೇಶವನ್ನು ಐಟಿ/ಬಿಟಿ ಇಲಾಖೆಯು ಸಾಫ್ಪ್ರೇರ್ ಟೆಕ್ನಾಲಜಿ ಪಾರ್ಕ್ಟ್ ಆಫ್ ಇಂಡಿಯಾ (ಎಸ್ ಟಿ ಪಿ ಐ) ಸಹಯೋಗದಲ್ಲಿ ಆಯೋಜಿಸಿದೆ ಎಂದು ತಿಳಿಸಿದರು. ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಸಮಾವೇಶವನ್ನು ನಿರ್ವಹಿಸುವ ಎಂಎಂ ಆಕ್ಕಿವ್ ನ ಜಗದೀಶ್ ಪಟಂಕರ್ ಮತ್ತಿತರರು ಇದ್ದರು.

CHANGE OF NAME

.SALAHUDDIN ANSARI S/o Azimul lah, Residing at Sethanayakanahalli village, Lakkur Hobli, Mallur Taluk, Kolar District, do hereby solemnly affirm that I have changed my name from SALAHUDDIN ANSARI to SALAHUDDIN vide affidavit dated 09.11.2022 sworn to before Advocate

C Aswathanaravana, Banglore, ಹಣಕಾಸು ಸಚಿವಾಲಯ ಹಣಕಾಸು ಸೇವೆಗಳ ವಿಭಾಗ ಸಾಲ ವಸೂಲಾತಿ

′ನ್ಯಾಯಾಧಿಕರಣ– 2, ಬೆಂಗಳೂರು ಜೀವನ್ ಮಂಗಲ್ ಕಟ್ಟಡ (2ನೇ ಮಹಡಿ), ನಂ,4, ರೆಸಿಡೆನಿ ರಸೆ, ಬೆಂಗಳೂರು-560025 ಟಿಆರ್ಸ್ ನಂ.1222/2018 ಫಾರ್ಮ್ ನಂ.1. (ಕಾಯ್ದೆ 33(2)

ವ್ಯಾಂಕ್ ಆಫ್ ಬರೋಡ (ವಿಜಯ ಬ್ಯಾಂಕ್) ವೈಸೂರು ರಸ್ತೆ ಶಾಖೆ, ನಂ.152, 2ನೇ ಮತ್ತು 3ನೇ ಮುಖ್ಯ ರಸ್ತೆ ನಡುವೆ. 7ನೇ ಕ್ರಾಸ್, ಚಾಮರಾಜಪೇಟೆ, ಬೆಂಗಳೂರು – 560018.

...ಸರ್ಟಿಫಿಕೇಟ್ ಹೋಲ್ಡರ್ ಬ್ಯಾಂಕ ಶೀ. ಪಿ. ರಮೇಶ್ & ಇತರರು ...ಸರ್ಟಿಫೈಡ್ ಡೆಬ್ಟಾರ್/ ಪ್ರತಿವಾದಿಗಳ ತಗಾದೆ ಸೂಚನೆ

. ಶ್ರೀ.ಪಿ. ರಮೇಶ್ ಬಿನ್ ಪುಟ್ನಸ್ವಾಮಿ, ಶಾಲೀಕರು : ಮೆ⊪ ಬೈರವೇಶ್ವರ ಎಂಟರ್ ಪ್ರೈಸಸ್, o. 83, RVCE ಮುಖ್ಯ ರಸ್ತೆ, ದುಬಾಸಿಪಾಳ್ಯ, oಗಳೂರು-560059

. **ತ್ರೀ. ಪುಟ್ಟಸ್ವಾಮಿ** ಬಿನ್ ನಿಂಗಯ್ಯ 10. 19, ಚಿಕ್ಕದೇವಸಂದ್ರ, ಕೆ.ಆರ್. ಪುರಂ, ಬೆಂಗಳೂರು–560016. . ಶೀ. ಸಂತೋಷ್ ಬಿನ್ ಚಂದನ್

.66, 18ನೇ ಕ್ರಾಸ್, 6ನೇ ಮುಖ್ಯ ರಸ್ತೆ 'ಪುಟ್ಟರಾಜ ರೇಔಟ್' ವಿಲ್ಷನ್ ಗಾರ್ಡನ್, ಬೆಂಗಳೋ ...ಸರ್ಟಿಫೈಡ್ ಡೆಬ್ಬಾರ್/ ಪ್ರತಿವಾದಿಗಳ ಪ್ರಧಾನ ಅಧಿಕಾರಿ, ಡಿಆರ್ಟ, ಬೆಂಗಳೂರು ಇವರ ನೇತೃತ್ವದಲ್ಲಿ ದಿನಾಂಕ: 08.27.2016 ನೀಡಲಾದ ..ಎ ನಂ. 937/2015ರ ಪ್ರಕಾರ ಮೊತ್ತ

ಸೂ.99,47,934/- (ರೂಪಾಯಿ ತೊಂಭತ್ತೊಂಭತ್ತು ಲಕ್ಷದ ನಲವತ್ತೇಳು ಸಾವಿರದ ಒಂಭೈನೂರ ಮೂವತ್ತ **ಾಲ್ಕು ಮಾತ್ರ**) ಬಡ್ಡಿ ಹಾಗೂ ವೆಚ್ಚಗಳು ಒ.. ನಾಂಕದಿಂದ ಬಾಕಿ ಉಳಿದಿದೆ. ಈ ನೊಟೀಸ್ ಮತ್ತು ಇತರ ಮೊತ್ತದ ಪ್ರಕ್ರಿಯೆಗೆ ರಂಬಂಧಿಸಿದಂತೆ ಎಲ್ಲಾ ವೆಚ್ಚಗಳು, ಶುಲ್ತಗಳು ಮತ ಖರ್ಚು ವೆಚ್ಚಗಳಿಗೆ ಕಾರಣವಾದ ಮೊತ್ತವೆನ್ನು ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ. ಮೇಲೆ ತಿಳಿಸಿದಂತೆ ಮೊತ್ತವನ್ನು ಬಡ್ಡಿ, ಖರ್ಚು

ವೆಚ್ಚಗಳು ಸೇರಿದಂತೆ ಮತ್ತು ಖರ್ಚುಗಳನ್ನು ನೋಟಸ್ ಂದಾಯ ಮಾಡಲು ನಿಮಗೆ ಸೂಚಿಸಿದೆ, ತಪ್ಪಿದ್ದಲ್ಲಿ ಯಮಗಳ ಪಕಾರ ರಿಕವರಿ ಮಾಡಲಾಗುವುದು. ದಿನಾಂಕ 07 ಡಿ**ಸೆಂಬರ್ 2019** ರಂದು ಟ್ರಿಬ್ಯೂನಲ್ನಾ ಸಹಿ ಮತ್ತು ಆದೇಶದೊಂದಿಗೆ ನಮ್ಮ ಅಪ್ಪಣೆಯ ಮೇರೆಗೆ ಈ ಸೂಚನೆ ನೀಡಲಾಗಿದೆ. ವಸೂಲಾತಿ ಅಧಿಕಾರಿ-2,

ಸಾಲ ವಸೂಲಾತಿ ನ್ಯಾಯಾಧೀಕರಣ - 2, ಬೆಂಗಳೂರು <u> 1ಮನಿಸಿ:</u> ಈ ಕೆಳಗೆ ನಕಲು ಮಾಡಲಾಗಿರುವ 1961ರ

ಗದಾಯ ತೆರಿಗೆ ಕಾಯ್ದೆ, ನಿಯಮ 16ರ ಎರಡನೇ

ಅನುಸೂಚಿ ಮತ್ತು 1993ರ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳ ಬಾಕಿ ಸಾಲ ವಸೂಲಾತಿ ಾಯ್ದೆಯತ್ತ ಗಮನವನ್ನು ಸೆಳೆಯಲಾಗಿದೆ. 16.(1)ರ ಎರಡನೇ ನಿಯಮದಡಿಯಲ್ಲಿ ಸುಸ್ತಿದಾರನಿಗ ನೊಟೀಸ್ ಒಂದನ್ನು ನೀಡಲಾಗಿದ್ದು, ಸುಸ್ತಿದಾರ ೨ಥವಾ ಆತನ ಪ್ರತಿನಿಧಿ ಅಥವಾ ಆತನ ಹಿತಾಸ: ಪ್ರತಿನಿಧಿಯು, ಸುಸ್ತಿದಾರನಿಗೆ ಸೇರಿದ ಯಾವುದೇ ಸ್ವತ್ತನ್ನು ಅಡಮಾನವಿಡಲಾಗಲಿ, ಶುಲ್ಕ ಪಡೆಯಲಾಗಲಿ, ಗುತ್ತಿಗೆ ುಡಲಾಗಲಿ ಅಥವಾ ಬೇರೆ ಯಾವುದೇ ರೀತಿಯಲ್ಲಾಗಲ ್ರವಹರಿಸಲು ಅರ್ಹರಾಗಿರುವುದಿಲ್ಲ ಅಥವಾ ಯಾವುದೇ , ವಿಲ್ ನ್ಯಾಯಾಲಯವು ಹಣ ಪಾವತಿಗಾಗಿ ಇಂತಹ ಆಸಿಯ ಮೇಲೆ ಯಾವುದೇ ಕಾನೂನು ಕಮವನ ಕೊರಡಿಸಿ, ಆ ಕಟ್ಗಳೆಯನ್ನು ಜಾರಿ ಮಾಡುವಂತಿರುವುದಿಕ 2) ಈ ಅನುಸೂಚಿಯಡಿಯಲ್ಲಿ ಲಗತ್ತೊಂದನ ೀಡಲಾಗಿದ್ದು, ಯಾವುದೇ ಖಾಸಗಿ ವರ್ಗಾವಣೆ ಅಥವಾ .ತ್ತೆಯಿಡಲಾದ ಆಸ್ತಿ ಅಥವಾ ಆದನ್ನು ಒಳಗೊಂಡ ಯದ್ದವಾಗಿ ಸುಸ್ತಿದಾರನಿಗೆ ಮಾಡಲಾಗುವ ಯಾವುದೆ ಸಾಲ ಸಂದಾಯ, ಲಾಬಾಂಶ ಅಥವಾ ಇತರ ಯಾವದೆ ಹಣಕಾಸು ಪಾವತಿಯು ಲಗತಿನಡಿಯಲ್ಲಿ ಬರುವ ಎಲ್ಲಾ ಅಧಿಕಾರಗಳನ್ವಯ, ಅನೂರ್ಜಿತಗೊಳ್ಳುತ್ತದೆ".

(3). ಕಳೆದ 5 ವರ್ಷಗಳ ಆದಾಯ ತೆರಿಗೆ ರಿಟರ್ನ್ ಜೊತೆಗೆ ಈ ನ್ಯಾಯಮಂಡಳಿಗೆ ಚರಾಸ್ತಿ ಮತ್ತು ಸ್ಥಿರಾಸ್ತಿ ನಿಮ್ಮ ಆಸ್ತಿಗಳನ್ನು ಹಿರಂಗಪಡಿಸಲು ಸಹ ನೀವು ಬದ್ದರಾಗಿರುತ್ತೀರಿ.

SUBEX

ಹುಬೆಕ್ ಅಮಿಟೆಡ್

By order of the Board

KMF Builders & Developers Itd

Managing Directo

(ಸಿಐಎನ್: L85110KA1994PLC016663)

ನೋಂದಾಯಿತ ಕಚೇರಿ: ಪ್ರಿಟೆಕ್ ಪಾರ್ಕ್ - ಎಸ್ ಇಝೆಡ್, ಬ್ಲಾಕ್-09, 4ನೇ ಮಹಡಿ, ಬಿ ವಿಂಗ್, ಸರ್ವೇ ನಂ. 51 ರಿಂದ 64/4, ಹೊರವರ್ತುಲ ರಸ್ತೆ, ಬೆಳ್ಳಂದೂರು ವಿಲೇಜ್, ವರ್ತೂರು ಹೋಬಳಿ, ಬೆಂಗಳೂರು-560103 ದೂರವಾಣಿ: +91 80 3745 1377 ಇಮೇಲ್: info@subex.com ವೆಬ್ಸೈಟ್: www.subex.com

ಸೆಪ್ಟೆಂಬರ್ 30, 2022ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅಪರಿಶೋಧಿತ ಕ್ರೋಢೀಕೃತ ಆರ್ಥಿಕ ಫಲಿತಾಂಶಗಳ ಸಾರಾಂಶ (ಪ್ರತಿ ಷೇರಿನ ಮಾಹಿತಿ ಹೊರತುಪಡಿಸಿ ರೂ. ಲಕ್ಷಗಳಲ್ಲಿ)

II	ವಿವರಗಳು 	2022ಕ್ಕೆ ಅಂತ್ಯಗೊಂಡ ತ್ರೈಮಾಸಿಕ	ಅಂತ್ಯಗೊಂಡ ಹಿಂದಿನ ವರ್ಷ	ಅಂತ್ಯಗೊಂಡ 3 ತಿಂಗಳ ಅನುಗುಣವಾಗಿ
1	ಕಾರ್ಯಾಚರಣೆಗಳಿಂದ ಬಂದ ಆದಾಯ	7,450	33,344	8,630
2	ಅವಧಿಯ ನಿವ್ವಳ ಲಾಭ/(ನಷ್ಟ) (ತೆರಿಗೆ, ಅಸಾಧಾರಣ ಮತ್ತು / ಅಥವಾ			
	ಅಸಾಮಾನ್ಯ ಐಟಂಗಳ# ಮುನ್ನ)	(328)	3,369	808
3	ತೆರಿಗೆಯ ಮುನ್ನ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು /			
	ಅಥವಾ ಅಸಾಮಾನ್ಯ ಐಟಂಗಳ# ನಂತರ)	(328)	3,369	808
4	ತೆರಿಗೆಯ ನಂತರ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು /			
	ಅಥವಾ ಅಸಾಮಾನ್ಯ ಐಟಂಗಳ# ನಂತರ)	(490)	2,099	482
5	ಅವಧಿಯ ಒಟ್ಟು ಸಮಗ್ರ ಆದಾಯ ಅವಧಿಯ ಕ್ರೊಢೀಕೃತ ಲಾಭ / (ನಷ್ಟ)			
	(ತೆರಿಗೆಯ ನಂತರ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆಯ ನಂತರ)]	(283)	2,302	382
6	ಪಾವತಿಸಿದ ಈಕ್ವಿಟಿ ಶೇರು ಬಂಡವಾಳ (ಮುಖಬೆಲೆ ರೂ. 5 ಪ್ರತಿಯೊಂದಕ್ಕೆ)	28,100	28,100	28,100
7	ವರ್ಷದ ಆಡಿಟೆಡ್ ಬ್ಯಾಲೆನ್ಸ್ ಶೀಟ್ ನಲ್ಲಿ ತೋರಿಸಿರುವ ಮೀಸಲುಗಳು			
	(ಮರುಮೌಲೀಕೃತ ಮೀಸಲುಗಳನ್ನು ಹೊರತುಪಡಿಸಿ)	-	28,267	-
8	ಪ್ರತಿ ಶೇರಿನ ಗಳಿಕೆ (ರೂ. 5/– ಪ್ರತಿಯೊಂದಕ್ಕೆ) (ಕಾರ್ಯಾಚರಣೆಗಳನ್ನು ಮುಂದುವರೆಸಲು ಮತ್ತು ನಿಲ್ಲಿಸಿದೆ)			
	1. ಮೂಲ:	(0.09)	0.38	0.09
	2. ವಿಭಜಿತ:	(0.09)	0.38	0.09

2022ಕ್ಕೆ ಅಂತ್ಯಗೊಂಡ ಅಂತ್ರಗೊಂಡ 3 ತಿಂಗಳ ಅಂತ್ರಗೊಂಡ ಅನುಗುಣವಾಗಿ ತ್ತೆಮಾಸಿಕ ಕಾರ್ಯಾಚರಣೆಗಳಿಂದ ಬಂದ ಆದಾಯ (ಅಸಾಧಾರಣ ವಸುಗಳು ಮತು ಇತರ ಆದಾಯದ ಮೊದಲು ಎಲ್ಎಲ್ಪಿಯಿಂದ ಬಂದ ಲಾಭದ ಪಾಲನ್ನು 7,442 6,836 1,559 | ಅವಧಿಯ ನಿವ್ವಳ ಲಾಭ/(ನಷ್ಟ) (ತೆರಿಗೆಯ, ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಂಗಳ# ಮುನ್ನ) (1,107)49 | ತೆರಿಗೆಯ ಮುನ್ನ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು / | ಅಥವಾ ಅಸಾಮಾನ್ಯ ಐಟಂಗಳ# ನಂತರ) (1,107)49 (447)ತೆರಿಗೆಯ ನಂತರ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಂಗಳ "ನಂತರ) (1,107)5 | ಅವಧಿಯ ಒಟ್ಟು ಸಮಗ್ರ ಆದಾಯ [ಅವಧಿಯ ಕ್ರೊಢೀಕೃತ ಲಾಭ / (ನಷ್ಟ) (ತೆರಿಗೆಯ ನಂತರ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆಯ ನಂತರ) (1,107)

ಸೆಪಂಬರ್ 30,

ಟಿಪ್ಪಣಿ: ಎ) ಮೇಲಿನ ಸಾರಸತ್ವವು 2015ರ ಸೆಬಿಯ (ಲಿಸ್ಪಿಂಗ್ ಬಾಧ್ಯತೆ ಮತ್ತು ಘೋಷಣೆಗಳ ಅವಶ್ಯಕತೆಗಳು) 33ನೇ ನಿಯಂತ್ರಣದಡಿ ಸ್ವಾಕ ಎಕ್ಸ್ ಚೇಂಜ್ ಗಳಲ್ಲಿ ಸಲ್ಲಿಸಲಾಗಿರುವ ತ್ರೈಮಾಸಿಕ / ವಾರ್ಷಿಕ ಆರ್ಥಿಕ ಫಲಿತಾಂಶಗಳ ವಿಸ್ತೃತ ನಮೂನೆಯ ಸಾರಾಂಶವಾಗಿದೆ. ತ್ರೈಮಾಸಿಕ / ವಾರ್ಷಿಕ ಆರ್ಥಿಕ ಫಲಿತಾಂಶಗಳ ಹೂರ್ಣ ನಮೂನೆಯು ಸ್ವಾಕ್ ಎಕ್ಸ್ ಚೇಂಜ್ ಗಳ ವೆಬ್ ಸೈಟ್ ನ ಕಂಪನಿಗಳ ಬಾಧ್ಯತೆಗಳ ಪಟ್ಟಿ ವಿಭಾಗದಲ್ಲಿ ಮತ್ತು ಕಂಪನಿಯ ವೆಬ್ಸೈಟ್ www.subex.com ನಲ್ಲಿ ಸಹ ಲಭ್ಯವಿದೆ.

ಬಿ) # – ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಂಗಳನ್ನು Ind AS ನಿಯಮಗಳು/ AS ನಿಯಮಗಳ ಅನ್ವಯ ಲಾಭ ಮತ್ತು ನಷ್ಟದ ವಿವರಣೆಯಲ್ಲಿ ಯಾವುದು ಅನ್ವಯಿಸುವುದೋ ಅದಕ್ಕೆ ಸರಿಹೊಂದಿಸಲಾಗಿದೆ.

ಮಂಡಳಿಯ ಆದೇಶದ ಮೇರೆಗೆ

ವಿನೋದ್ ಕುಮಾರ್ ಪದ್ರನಾಭನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ DIN: 06563872

ಮಾರ್ಚ್ 31, 2022ಕ್ಕೆ ಸೆಪ್ತೆಂಬರ್ 30, 2021ಕ್ಕೆ

ANGLO-FRENCH DRUGS & INDUSTRIES LTD

Place: Nanjangud

Date: 14-11-2022

Diluted

Registered Office :No. 41, 3rd Cross, V Block , Rajajinagar, Bengaluru, 560 010, Karnataka CIN:L24230KA1923PLC010205, Telephone: 080-23156757 E-mail: compliance@afdil.com Website: www.afdil.com EXTRACT OF UN-AUDITED FINANCIAL RESULTS FOR THE QUARTER AND HALF YEAR ENDED 30TH SEPTEMBER, 2022

	,			Standarvine					Consolidated					
Sr.	Particulars	Quarter Ended		Half Year Ended		Year Ended	Quarter Ended		Half Year Ended		Year Ended			
No.		30.09.2022	30.09.2021	30.09.2022	30.09.2021	31.03.2022	30.09.2022	30.09.2021	30.09.2022	30.09.2021	31.03.2022			
		(Un-Audited)	(Un-Audited)	(Un-Audited)	(Un-Audited)	(Audited)	(Un-Audited)	(Un-Audited)	(Un-Audited)	(Un-Audited)	(Audited)			
1	Total Income from operations	2517	4557	5816	8808	16561	2519	4587	5820	8860	16614			
2	Net Profit / (Loss) for the period (before Tax,	(644)	244	(2,850)	509	181	(645)	270	(2,851)	553	224			
	Exceptional and / or Extraordinary items)													
3	Net Profit / (Loss) for the period before Tax,	(159)	244	26,277	509	181	(160)	270	26,276	553	224			
	(after Exceptional and / or Extraordinary items)													
4	Net Profit / (Loss) for the period after tax	(152)	202	20,149	414	145	(153)	228	20,148	458	188			
	(after Exceptional and / or Extraordinary items)													
5	Total Comprehensive Income for the period	(132)	195	20,185	404	242	(133)	221	20,184	448	285			
	(Comprising Profit / (Loss) for the period (after tax)													
	and Other Comprehensive Income (after tax)													
6	Equity Share Capital (Face Value of Rs 10 each)	129	129	129	129	129	129	129	129	129	129			
7	Other Equity					1715					1763			
8	Earnings per equity share (of Rs. 10/- each)													
	(1) Basic (Rs.)	(11.78)	15.64	1,561.94	32.05	11.24	(11.86)	17.65	1,56 1.85	35 .46	14.57			
	(2) Diluted (Rs.)	(11.78)	15.64	1,561.94	32.05	11.24	(11.86)	17.65	1,561.85	35 .46	14.57			

The above is an extract of the detailed format of Unaudited Financial Results for the quarter and half year ended September 30,2022, filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the quarter and half year ended September 30, 2022, are available on the Company's Website www.afdil.com and Stock Exchange website (www.msei.in)

The Company has prepared these Standalone and Consolidated Financial results in accordance with the companies (Indian Accounting Standards) Rules, 2015 prescribed under Section 133 of the Companies Act, 2013.

(3) Figures of the previous periods have been regrouped / restated wherever necessary. (4) The above results have been reviewed by the statutory Auditor & Audit Committee and approved by the Board of Directors at their meetings held on November 14, 2022.

By Order of the Board for ANGLO-FRENCH DRUGS & INDUSTRIES LIMITED Sd/-Abhay Kanoria Chairman & Managing Director Date: November 14, 2022 DIN:00108894